



7014

**Third Semester 5 Years B.Com.LL.B. Examination,
September/October 2023 (June 2023)
PRINCIPLES AND PRACTICES OF AUDITING**

Duration : 3 Hours

Max. Marks : 80

Instructions : 1. Answer all five Units.

2. One essay type question and short note is compulsory from each Unit.

3. Figures to the right indicate marks.

4. Answer should be written either in English or Kannada completely.

UNIT – I

Q. No. 1. (a) Define Audit. Briefly explain the different types of Audit.

Marks : 10

ಲೆಕ್ಕಪರಿಶೋಧನೆಯನ್ನು ವ್ಯಾಖ್ಯಾನಿಸಿರಿ. ಲೆಕ್ಕಪರಿಶೋಧನೆಯ ವಿವಿಧ ವಿಧಗಳನ್ನು ವಿವರಿಸಿ.

OR/ಅಥವಾ

State the differences between Accountancy and Auditing.

ಲೆಕ್ಕಶಾಸ್ತ್ರ ಮತ್ತು ಲೆಕ್ಕಪರಿಶೋಧನೆಗಳಿಗಿರುವ ವ್ಯತ್ಯಾಸಗಳನ್ನು ತಿಳಿಸಿ.

Q. No. 1. (b) Write a short note on :

Marks : 6

ಲಘು ಟಿಪ್ಪಣಿ ಬರೆಯಿರಿ :

Audit Note book.

ಲೆಕ್ಕಪರಿಶೋಧನೆಯ ಪುಸ್ತಕ.

OR/ಅಥವಾ

Audit program.

ಲೆಕ್ಕಪರಿಶೋಧನಾ ಕಾರ್ಯಕ್ರಮ.

P.T.O.



UNIT – II

Q. No. 2. (a) Define Internal Audit. Explain the advantages and disadvantages of Internal Audit.

Marks : 10

ಆಂತರಿಕ ಲೆಕ್ಕಪರಿಶೋಧನೆಯನ್ನು ವಿವರಿಸಿ. ಆಂತರಿಕ ಲೆಕ್ಕಪರಿಶೋಧನೆಯ ಅನುಕೂಲಗಳು ಮತ್ತು ಅನಾನುಕೂಲಗಳನ್ನು ವಿವರಿಸಿ.

OR/ಅಥವಾ

Distinguish between Internal Check and Internal Audit.

ಆಂತರಿಕ ಪರಿಶೀಲನೆ ಮತ್ತು ಆಂತರಿಕ ಲೆಕ್ಕಪರಿಶೋಧನೆಗೂ ಇರುವ ವ್ಯತ್ಯಾಸಗಳನ್ನು ತಿಳಿಸಿ.

Q. No. 2. (b) Write a note on internal check for cash sales.

Marks : 6

ನಗದು ಮಾರಾಟದಲ್ಲಿ ಆಂತರಿಕ ಪರಿಶೀಲನೆ ಬಗ್ಗೆ ಟಿಪ್ಪಣಿ ಬರೆಯಿರಿ.

OR/ಅಥವಾ

Write a short note on Internal Control.

ಆಂತರಿಕ ನಿಯಂತ್ರಣದ ಬಗ್ಗೆ ಲಘು ಟಿಪ್ಪಣಿ ಬರೆಯಿರಿ.

UNIT – III

Q. No. 3. (a) "Vouching is the essence of Auditing" – Analyse.

Marks : 10

ರುಜುವಾತಿಸುವಿಕೆ ಲೆಕ್ಕಪರಿಶೋಧನೆಯ ತಿರುಳು - ವಿಶ್ಲೇಷಿಸಿ.

OR/ಅಥವಾ

What is vouching ? How do you vouch the following ?

- i) Cash sales
- ii) Payment to creditors
- iii) Sale of investments.

ಲೆಕ್ಕದೃಢಪಡಿಸುವಿಕೆ ಎಂದರೇನು ? ಈ ಕೆಳಗಿನವುಗಳನ್ನು ಹೇಗೆ ಪರಿಶೀಲಿಸುವಿರಿ ?

- i) ನಗದು ಮಾರಾಟ
- ii) ಸಾಲಗಾರರಿಗೆ ಪಾವತಿ
- iii) ಹೂಡಿಕೆಗಳ ಮಾರಾಟದ ಆದಾಯ.



Q. No. 3. (b) Write a short note on Routine checking.

Marks : 6

ವಾಡಿಕೆಯ ತಪಾಸಣೆ ಕುರಿತು ಸಣ್ಣ ಟಿಪ್ಪಣಿ ಬರೆಯಿರಿ.

OR/ಅಥವಾ

Write a short note on :

i) Primary voucher

ii) Collateral voucher

ಪ್ರಾಥಮಿಕ ಚೀಟಿ ಮತ್ತು ಮೇಲಾಧಾರ ಚೀಟಿಯ ಬಗ್ಗೆ ಸಣ್ಣ ಟಿಪ್ಪಣಿ ಬರೆಯಿರಿ.

UNIT – IV

Q. No. 4. (a) Briefly explain the position of an Auditor as regards the verification and valuation of assets.

Marks : 10

ಸ್ವತ್ತುಗಳ ಪರಿಶೀಲನೆ ಮತ್ತು ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ಲೆಕ್ಕಪರಿಶೋಧಕರ ಸ್ಥಾನವನ್ನು ಸಂಕ್ಷಿಪ್ತವಾಗಿ ವಿವರಿಸಿ.

OR/ಅಥವಾ

How do you verify the following items ?

i) Land and building

ii) Goodwill

iii) Contingent liability

ಈ ಕೆಳಕಂಡ ಅಂಶಗಳನ್ನು ಹೇಗೆ ಪರಿಶೀಲಿಸುವಿರಿ ?

i) ಭೂಮಿ ಮತ್ತು ಕಟ್ಟಡ

ii) ಸುನಾಮ

iii) ಸಂಭವಿಸಬಹುದಾದ ಹೊಣೆಗಾರಿಕೆ

Q. No. 4. (b) Write a short note on objectives of verification and valuation.

Marks : 6

ಪರಿಶೀಲನೆ ಮತ್ತು ಮೌಲ್ಯಮಾಪನದ ಉದ್ದೇಶಗಳ ಬಗ್ಗೆ ಕಿರು ಟಿಪ್ಪಣಿ ಬರೆಯಿರಿ.

OR/ಅಥವಾ

Write a short note on verification and valuation of stock in trade.

ವ್ಯಾಪಾರದಲ್ಲಿನ ಸರಕುಗಳ ಪರಿಶೀಲನೆ ಮತ್ತು ಮೌಲ್ಯಮಾಪನದ ಕುರಿತು ಕಿರು ಟಿಪ್ಪಣಿ ಬರೆಯಿರಿ.



UNIT – V

Q. No. 5. (a) What are the powers and duties of a company auditor ?

Marks : 10

ಕಂಪನಿ ಲೆಕ್ಕಪರಿಶೋಧಕರ ಅಧಿಕಾರ ಮತ್ತು ಕರ್ತವ್ಯಗಳು ಯಾವುವು ?

OR/ಅಥವಾ

Explain the 'Audit of Educational Institution'.

“ಶಿಕ್ಷಣ ಸಂಸ್ಥೆಗಳ ಲೆಕ್ಕಪರಿಶೋಧನೆ” ಯನ್ನು ವಿವರಿಸಿ.

Q. No. 5. (b) “Professional ethics of an Auditor”.

Marks : 6

“ಲೆಕ್ಕಪರಿಶೋಧಕರ ವೃತ್ತಿಪರ ನೈತಿಕತೆ”.

OR/ಅಥವಾ

“Qualification of company auditor”.

“ಕಂಪನಿ ಲೆಕ್ಕಪರಿಶೋಧಕರ ವಿದ್ಯಾರ್ಹತೆ”.